


ಆಹಾರಾಭ್ಯಾಸದಲ್ಲಿ ಐದು ವಿಧ ಸಸ್ಯಾಹಾರಿ, ಮಾಂಸಾಹಾರಿ, ಮಿಶ್ರಾಹಾರಿ, ಜಟ್ಟಾಹಾರಿ ಮತ್ತು ಹಲಾಲ್‌ಆಹಾರಿ.



ಸದ್ಯ ಈ ಸಲ ಪಕ್ಷದ ಸೋಲಿಗೆ ನಮ್ಮ ಮೇಲೆ ಸುಳ್ಳು ಆಪಾದನೆ ಹೊರಿಸಿಲ್ಲವಲ್ಲ!



ಇವತ್ತಿನ ರಾಜಕಾರಣವು ಹೀಗೆ ಆಗಿದೆ ಅಲ್ಲ ಸಾರ್!



ವರ್ಷ ವರ್ಷ ಲಕ್ಷ ಲಕ್ಷ ಮನೆ ಅಂತಾರ. ಅದೇನ್ ಸುಳ್ಳೋ ನಿಜಾನೋ ಒಂದು ಗೊತ್ತಾಗಲ್ಲ ಕಣ್ಣಾ!



ಔಷಧ ಬೆಲೆ ಏರಿಕೆ ಸುದ್ದಿ ಕೇಳಿ ಅವರದೇ ಮನೆಮದ್ದು ಮಾಡಿಕೊಂಡ ಪರಿಣಾಮ ಡಾಕ್ಟರ್!



ಇಷ್ಟು ಹೊತ್ತಿನಲ್ಲಿ ನಿಂದೇನು ಶಬ್ದ ಮಾಲಿನ್ಯ!



ಊಟ ಮಾಡದೇ ಹಾಗೆ ಬಂದಿವೆ ದಡ್ ಬಡ್ಡೇವು! ಅಡುಗೆಯ ಎಲ್ಲ ಸಾಮಗ್ರಿ ಒಯ್ದು ಉಪ್ಪೇ ಬಿಟ್ಟು ಹೋಗಿದ್ದಂತೆ!